



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಬುಧವಾರ, ೧೦, ಮಾರ್ಚ್, ೨೦೨೧ (ಫಾಲ್ಗುಣ, ೧೯, ಶಕವರ್ಷ, ೧೯೪೨) BENGALURU, WEDNESDAY, 10, MARCH, 2021 (PHALGUNA, 19, SHAKAVARSHA, 1942)	ನಂ. ೨೪೬ No. 246
-----------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

: : **ತಿದ್ದುಪಡಿ ಅಧಿಸೂಚನೆ** : :

ಸಂಖ್ಯೆ: ಚುನಾ[ಗ್ರಾ.ಪಂ]ಸಿಆರ್/58/2020-21.

ದಿನಾಂಕ: 10-03-2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ, 1993ರ 5ನೇ ಪ್ರಕರಣದ ಉಪ ಪ್ರಕರಣ (5)ರಂತೆ ದಿನಾಂಕ:19-08-2020 ರಂದು ವಿಶೇಷ ರಾಜ್ಯಪತ್ರ ಹೊರಡಿಸಿ, ಯಲಹಂಕ ತಾಲ್ಲೂಕು, ಚಿಕ್ಕಜಾಲ ಗ್ರಾಮ ಪಂಚಾಯ್ತಿಯ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ, ಚಿಕ್ಕಜಾಲ ಗ್ರಾಮ ಪಂಚಾಯ್ತಿಯಲ್ಲಿ ಚಿಕ್ಕಜಾಲ-1, ಚಿಕ್ಕಜಾಲ-2, ಚಿಕ್ಕಜಾಲ-3 ಹಾಗೂ ಚಿಕ್ಕಜಾಲ-4 ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯನ್ನು ನಿಗದಿಪಡಿಸದೇ ಇದ್ದ ಕಾರಣ, ಪ್ರಸ್ತುತ ಪ್ರಾದೇಶಿಕ ಕ್ಷೇತ್ರಗಳ ಗಡಿಗಳನ್ನು ಗುರುತಿಸಿ ತಹಶೀಲ್ದಾರ್, ಯಲಹಂಕ ತಾಲ್ಲೂಕುರವರು ಪ್ರಸ್ತಾವನೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಅಧಿಸೂಚನೆಯನ್ನು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಮಂಜುನಾಥ ಭಾ.ಆ.ಸೇ., ಆದ ನಾನು ಬೆಂಗಳೂರು ಜಿಲ್ಲೆಯ ಈ ಕೆಳಕಂಡ ಯಲಹಂಕ ತಾಲ್ಲೂಕು ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಚಿಕ್ಕಜಾಲ ಗ್ರಾಮ ಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಕೋಷ್ಟಕ-1ರ ಅಂಕಣ (1) ರಲ್ಲಿ ಕ್ಷೇತ್ರದ ಸಂಖ್ಯೆ ಅಂಕಣ (2) ರಲ್ಲಿ ಪ್ರತಿ ಕ್ಷೇತ್ರದ ಹೆಸರುಗಳನ್ನು ಅಂಕಣ (3) ರಲ್ಲಿ ಪ್ರತಿ ಕ್ಷೇತ್ರದ ವ್ಯಾಪ್ತಿಯನ್ನು ಹಾಗೂ ಅಂಕಣ (4) ರಲ್ಲಿ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಹೇಳಲಾಗಿದೆ.

ಗ್ರಾಮ ಪಂಚಾಯಿತಿ ಕ್ಷೇತ್ರವಾರು ಸದಸ್ಯ ಸ್ಥಾನಗಳ ಹಂಚಿಕೆ ವಿವರಗಳು

ತಾಲ್ಲೂಕಿನ ಹೆಸರು:	ಯಲಹಂಕ
ಗ್ರಾಮ ಪಂಚಾಯಿತಿ ಸಂಖ್ಯೆ ಮತ್ತು ಹೆಸರು:	11-ಚಿಕ್ಕಜಾಲ
ಒಟ್ಟು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸಂಖ್ಯೆ:	04

ಕೋಷ್ಟಕ-1

ಕ್ರಮ ಸಂಖ್ಯೆ	ಪ್ರಾದೇಶಿಕ ಚುನಾವಣಾ ಕ್ಷೇತ್ರದ ಹೆಸರು	ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ	ಹಂಚಿಕೆ ಆಗಿರುವ ಸ್ಥಾನಗಳು
1	2	3	4
1	ಚಿಕ್ಕಜಾಲ-1	<p>1. ಚುನಾವಣಾ ಕ್ಷೇತ್ರ: ಚಿಕ್ಕಜಾಲ-1 ರ ಗಡಿ ವಿವರ :</p> <p>ಚಿಕ್ಕಜಾಲ ಅಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಅಂಜನಪ್ಪನವರ ಮನೆ, ಜಯರಾಮಯ್ಯ ಹಳೆ ಹಾಸ್ಟಲ್, ಜೇನುಬೆಲ್ಲ ಮನೆ, ಜಯಂತಿ ಮೇಡಂ ಮನೆ, ಡ್ರೈವರ್ ಮುನಿಕೃಷ್ಣಪ್ಪ, ಮುನಿರತ್ನಮ್ಮ, ಜಯಣ್ಣ ಅಲದ ಮರ, ಸುರೇಶ್ ಸಿ ಆರ್ ರವರ ಮನೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಸುತ್ತುವರೆದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಚನ್ನಮಲ್ಲಪ್ಪ ರವರ ಮನೆಯಿಂದ ಡೈರಿ ಮುಖ್ಯ ರಸ್ತೆ, ಶೆಟ್ಟುಮಣಿ ಮನೆಯಿಂದ ಚನ್ನ ಕೇಶವ ರಸ್ತೆ ಬಲಕ್ಕೆ ಮತ್ತು ಎಡಕ್ಕೆ ವಾಟರ್ ಟ್ಯಾಂಕ್ ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ ಪಳೆಕಮ್ಮ ನಗರ ಮುಖ್ಯ ರಸ್ತೆ ಹೊಂದಿಕೊಂಡು ಚನ್ನಕೇಶವ ರಸ್ತೆ, ಅಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಎಡ ಬಲ ಹಾಗೂ ಹರಿಜನ ಕಾಲೋನಿ, ಪುಟ್ಟಮಾರಪ್ಪನ ಮನೆಗೆ ಚಿಕ್ಕಜಾಲ-1 ಕ್ಷೇತ್ರದ ಗಡಿಯು ಅಂತ್ಯಗೊಂಡಿರುತ್ತದೆ.</p> <p style="text-align: center;"><u>ಚಿಕ್ಕುಬಂದಿ ವಿವರ</u></p> <p>ಪೂರ್ವಕ್ಕೆ : ಪಿಳೆಕಮ್ಮ ನಗರ ಮುಖ್ಯ ರಸ್ತೆ ಪಶ್ಚಿಮಕ್ಕೆ : ರಾಷ್ಟ್ರೀಯ ಹೆದ್ದಾರಿ-7 ಉತ್ತರಕ್ಕೆ : ಡೈರಿ ಮುಖ್ಯರಸ್ತೆ, ದಕ್ಷಿಣಕ್ಕೆ : ಜಯಣ್ಣ ಅಲದಮರ ರವರ ಮನೆ</p>	4
2	ಚಿಕ್ಕಜಾಲ-2	<p>2. ಚುನಾವಣಾ ಕ್ಷೇತ್ರ: ಚಿಕ್ಕಜಾಲ-2 ರ ಗಡಿ ವಿವರ :</p> <p>ಟಿ. ಕೃಷ್ಣಪ್ಪ ಮನೆಯಿಂದ ಪ್ರಾರಂಭವಾಗಿ ಕುಂಟೆ ಬೀದಿ ಭತ್ತ ಶಾಂತಮ್ಮ ಮನೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ದರ್ಮದ ತೋಪು ಡೈರಿ, ಅಯ್ಯಪ್ಪ ದೇವಸ್ಥಾನ ಸರ್ಕಾರಿ ಪ್ರೌಢ ಶಾಲೆ, ಚನ್ನಪ್ಪ ಮನೆ ಮುಖ್ಯ ರಸ್ತೆ ಎಡ ಬಲಕ್ಕೆ ಎ. ಕೆ. ಕಾಲೋನಿ, ಅಲದಮರದ ಮಾರನಾಯಕನಹಳ್ಳಿ ರಸ್ತೆ ಅಂತ್ಯದಲ್ಲಿ ಸಿ.ಎಂ.ನಾಗರಾಜು ಚಿಕ್ಕತಾಯಪ್ಪ ಬಡಾವಣೆಯೊಳಗಿರುವ ಅಂಗನವಾಡಿ ಅಂತ್ಯ, ತೋಟದ ರಸ್ತೆ, ಪೋಸ್ಟ್ ರಾಮಣ್ಣ, ಚಿಕ್ಕಮಾರಣ್ಣ, ದೊಡ್ಡಮಾರಣ್ಣ ರವರ ಮನೆಗಳಿಗೆ ಅಂತ್ಯವಾಗಿರುತ್ತದೆ.</p>	4

		<p style="text-align: center;"><u>ಚಿಕ್ಕಬಂದಿ ವಿವರ</u></p> <p>ಪೂರ್ವಕ್ಕೆ : ಚಿಕ್ಕತಾಯಪ್ಪ, ಸಿ ಎಂ ನಾಗರಾಜು, ಪೋಸ್ಟ್ ರಾಮಣ್ಣ ರವರ ಮನೆ</p> <p>ಪಶ್ಚಿಮಕ್ಕೆ : ಪಿಳೇಕಮ್ಮ ನಗರ ಮುಖ್ಯ ರಸ್ತೆ ಹಾಗೂ ಹರಿ ಜನ ಕಾಲೋನಿ, ಡೈರಿ ಮುಖ್ಯ ರಸ್ತೆ,</p> <p>ಉತ್ತರಕ್ಕೆ : ಪಶು ಆಸ್ಪತ್ರೆ, ಭತ್ತ ಶಾಂತಮ್ಮ ಮನೆ, ಪೋಸ್ಟ್ ಮೂರ್ತಿ ರವರ ಮನೆ</p> <p>ದಕ್ಷಿಣಕ್ಕೆ : ಅಂಗನವಾಡಿ ಕೇಂದ್ರ, ಟೆಲಿಕಾಂ ಬಡಾವಣೆ</p>	
3	ಚಿಕ್ಕಜಾಲ-3	<p>3. ಚುನಾವಣಾ ಕ್ಷೇತ್ರ: ಚಿಕ್ಕಜಾಲ-3 ರ ಗಡಿ ವಿವರ :</p> <p>ಜಯಣ್ಣನ ಆಲದ ಮರದಿಂದ ಪಳೇಕಮ್ಮ ನಗರ ಮುಖ್ಯ ರಸ್ತೆ, ಎಡ ಹಾಗೂ ಬಲ ಭಾಗ ಎರಡು ಕಡೆ ಪಳೇಕಮ್ಮ ದೇವಸ್ಥಾನ ಮುಂಭಾಗದ ಬಡಾವಣೆ ಹೊಂದಿಕೊಂಡು ಪುಟ್ಟರಂಗಣ್ಣನ ಮನೆ ಪೂರ್ವಕ್ಕೆ ಕಾಡಿಗಾನಹಳ್ಳಿ ಗಡಿವರೆಗೆ ಮಾತ್ರ ಇಸ್ತಿ ರತ್ನಮ್ಮ ರವರ ಮನೆಯಿಂದ ಮಾರಮ್ಮ ದೇವಸ್ಥಾನ ಹಚ್ಚಪ್ಪ ರವರ ಹೊಲದ ಪಕ್ಕ ಚರ್ಚ್ ರಸ್ತೆ, ಪಳೇಕಮ್ಮ ಮುಖ್ಯ ರಸ್ತೆ, ಗೋವಿಂದಪ್ಪ ಬಡಾವಣೆ ಮತ್ತು ದೊಡ್ಡಬಂಡೆ ಮುತ್ತನ ಮನೆವರೆಗೆ ಸುತ್ತು ಹೊಂದಿಕೊಂಡಿರುತ್ತದೆ.</p> <p style="text-align: center;"><u>ಚಿಕ್ಕಬಂದಿ ವಿವರ</u></p> <p>ಪೂರ್ವಕ್ಕೆ : ರಾಜ ಕಾಲುವೆ, ಬಾಲಕೃಷ್ಣ ರವರ ಮನೆ, ಪುಟ್ಟ ರಂಗನ ಮನೆ, ಮುತ್ತನ ಮನೆ</p> <p>ಪಶ್ಚಿಮಕ್ಕೆ : ಕಾಡಿಗಾನಹಳ್ಳಿ ಗಡಿ ಇಸ್ತಿ ರತ್ನಮ್ಮನ ಮನೆ, ಪತ್ತಾರ್ ಮನೆ</p> <p>ಉತ್ತರಕ್ಕೆ : ಅಂಗನವಾಡಿ ಕೇಂದ್ರ, ಚಿಕ್ಕಜಾಲ ಕೇತ್ರ-1 ಮತ್ತು 2</p> <p>ದಕ್ಷಿಣಕ್ಕೆ : ಚಿನ್ನಪ್ಪನ ಮನೆ, ವೆಂಕಟೇಶ್ವರ ಸಮೂಹ ವಿದ್ಯಾ ಕೇಂದ್ರ, ವುಡ್‌ಎನ್‌ಕ್ಲೇವ್ ಬಡಾವಣೆ</p>	4
4	ಚಿಕ್ಕಜಾಲ-4	<p>4. ಚುನಾವಣಾ ಕ್ಷೇತ್ರ: ಚಿಕ್ಕಜಾಲ-4 ರ ಗಡಿ ವಿವರ :</p> <p>ದೊಡ್ಡ ಬಂಡೆ ಉತ್ತರದಿಂದ ಮುಬೀನಾ ಹೊನ್ನೂರು ಸಾಬ್, ನಾಗರಾಜ, ಗುಲಾಬ್‌ಜಾನ್ ರವರ ಮನೆ ಎಡ ಬಲ ಮನೆಗಳು ಸೇರಿಕೊಂಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿನ್ನಪ್ಪ ರವರ ಮನೆ ಸುತ್ತುವರೆದು ವುಡ್‌ಎನ್‌ಕ್ಲೇವ್ ಬಡಾವಣೆ, ಕ್ಯಾಥರೀನ್ ಪಬ್ಲಿಕ್ ಚರ್ಚ್ ವಿದ್ಯಾನಗರ ಗುಂಡಣ್ಣ ಮನೆಗಳು, ಕಾಳಿಕಾಂಭ ದೇವಸ್ಥಾನದವರೆಗೆ ಅಂತ್ಯಗೊಂಡಿರುತ್ತದೆ.</p>	4

೪

ಚಿಕ್ಕುಬಂದಿ ವಿವರ			
		ಪೂರ್ವಕ್ಕೆ : ಕಾಳಿಕಾಂಭ ದೇವಸ್ಥಾನ, ಜಯಪ್ರಕಾಶ್ ನಾರಾಯಣ್ ಕ್ರೀಡಾ ಶಾಲೆ ಬಿಲ್ಲಮಾರನಹಳ್ಳಿ ಮುಖ್ಯ ರಸ್ತೆ ಪಶ್ಚಿಮಕ್ಕೆ : ಕಾಡಿಗಾನಹಳ್ಳಿ ಗಡಿ, ಗೋವಿಂದಪ್ಪ ಬಡಾವಣೆ ಉತ್ತರಕ್ಕೆ : ದೊಡ್ಡಬಂಡೆ, ಕೋಳಿಬೈರಪ್ಪನ ಮನೆ ದಕ್ಷಿಣಕ್ಕೆ : ಬಿಲ್ಲಮಾರನಹಳ್ಳಿ ಗಡಿ, ವುಡ್‌ಎನ್‌ಕ್ಲೇವ್ ಬಡಾವಣೆ, ಚರ್ಚ್	
ಒಟ್ಟು			16

[ಜೆ. ಮಂಜುನಾಥ ಭಾ.ಆ.ಸೇ.,]
ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು